



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಗುರುವಾರ, ೦೩, ಮಾರ್ಚ್, ೨೦೨೨(ಫಾಲ್ಗುಣ, ೧೨, ಶಕವರ್ಷ, ೧೯೪೩) BENGALURU, THURSDAY, 03, MARCH, 2022(PHALGUNA, 12, SHAKAVARSHA, 1943)	ನಂ. ೯೩ No. 93
-----------------------	---	------------------

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯವರ ಕಾರ್ಯಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ,

1ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು.

ಸಂ:ಇಎಲ್‌ಎನ್(ಪಂ)ಸಿಆರ್:09/2021-22

ದಿನಾಂಕ:03.03.2022

ಅಧಿಸೂಚನೆ

ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993ರ 12ನೇ ನಿಯಮದ ಮೇರೆಗೆ ಹೊರಡಿಸಲಾದ ಈ ಕಛೇರಿಯ ಸಮಸಂಖ್ಯೆ ಅಧಿಸೂಚನೆ ದಿನಾಂಕ:13.12.2021ರ ಪ್ರಕಾರ 2022ನೇ ಮಾರ್ಚ್ ಮಾಹೆಯಲ್ಲಿ ಅವಧಿ ಮುಕ್ತಾಯವಾಗಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿಯ ಸದಸ್ಯ ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಲಾಗಿದ್ದು, ಸದರಿ ಚುನಾವಣೆಯ ಫಲಿತಾಂಶವನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳು ಘೋಷಿಸಿರುತ್ತಾರೆ.

ರಾಜ್ಯ ಚುನಾವಣಾ ಆಯೋಗದ ಪತ್ರ ಸಂ:ರಾಚುಆ:57:ಇಜಿಪಿ:2021, ದಿನಾಂಕ:21.12.2021ರ ನಿರ್ದೇಶನ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 5ರ ಉಪ ಪ್ರಕರಣ 8 ರಲ್ಲಿ ಮತ್ತು ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993ರ ನಿಯಮ 76ರ ಪ್ರಕಾರ ಜಿಲ್ಲಾಧಿಕಾರಿಗೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯಾದ ಶ್ರೀನಿವಾಸ್ ಕೆ, ಭಾ.ಆ.ಸೇ., ಎಂಬ ಹೆಸರಿನ ನಾನು, ಸದರಿ ಗ್ರಾಮ ಪಂಚಾಯತಿ ಕ್ಷೇತ್ರಗಳಿಗೆ ಆಯ್ಕೆಯಾದ ಸದಸ್ಯರುಗಳ ಹೆಸರುಗಳನ್ನು ಈ ಕೆಳಗೆ ನಮೂದಿಸಿರುವಂತೆ ಪ್ರಕಟಿಸಿರುತ್ತೇನೆ.

ಕ್ರ. ಸಂ.	ಗ್ರಾಮ ಪಂಚಾಯತಿ ಸಂಖ್ಯೆ ಮತ್ತು ಹೆಸರು	ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ಕ್ಷೇತ್ರಕ್ಕೆ ನಿಗದಿ ಪಡಿಸಿದ ಸ್ಥಾನಗಳು	ಮೀಸಲಾತಿ ಸ್ಥಾನದ ವಿವರ	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ (ಶ್ರೀಯುತರಾದ)
1	4.ದರ್ಗಾಜೋಗಿಹಳ್ಳಿ	1.ದರ್ಗಾಜೋಗಿಹಳ್ಳಿ-1	3	ಅನುಸೂಚಿತ ಜಾತಿ ಮಹಿಳೆ	ಗೌರಮ್ಮ ಕೋಂ ಮುನಿಯಪ್ಪ 11ನೇ ಕ್ರಾಸ್, ಶಾಂತಿನಗರ ದರ್ಗಾಜೋಗಿಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.

2	4.ದರ್ಗಾಜೋಗಿಹಳ್ಳಿ	1.ದರ್ಗಾಜೋಗಿಹಳ್ಳಿ-1		ಹಿಂದುಳಿದ ವರ್ಗ "ಅ"	ವಿ.ಜನಾರ್ದನ್ ಬಿನ್ ವೆಂಕಟರಮಣಪ್ಪ 5ನೇ ಕ್ರಾಸ್ ಶಾಂತಿನಗರ ದರ್ಗಾಜೋಗಿಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು
3	4.ದರ್ಗಾಜೋಗಿಹಳ್ಳಿ	1.ದರ್ಗಾಜೋಗಿಹಳ್ಳಿ-1		ಸಾಮಾನ್ಯ ಮಹಿಳೆ	ಟಿ.ಕೆ.ಶೋಭಾಬಾಯಿ ಪ್ರಕಾಶ್‌ರಾವ್ ಕೋಂ ಹೆಚ್.ಪ್ರಕಾಶ್‌ರಾವ್ 10ನೇ ಕ್ರಾಸ್, ಶಾಂತಿನಗರ ದರ್ಗಾಜೋಗಿಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.
4	4.ದರ್ಗಾಜೋಗಿಹಳ್ಳಿ	2. ದರ್ಗಾಜೋಗಿಹಳ್ಳಿ-2	2	ಹಿಂದುಳಿದ ವರ್ಗ "ಬ" ಮಹಿಳೆ	ಕೆ.ವೈ.ಮಮತ ಕೋಂ ಮಾರುತಿ 15ನೇ ಕ್ರಾಸ್ ಶಾಂತಿನಗರ ದರ್ಗಾಜೋಗಿಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.
5	4.ದರ್ಗಾಜೋಗಿಹಳ್ಳಿ	2. ದರ್ಗಾಜೋಗಿಹಳ್ಳಿ-2		ಸಾಮಾನ್ಯ	ನಾಗೇಶ್ ಕೆ ಗೌಡ ಬಿನ್ ಕೃಷ್ಣಪ್ಪ ಅಭಿ ನಿವಾಸ, ಆರ್.ಎಲ್.ಜಾಲಪ್ಪ ರಸ್ತೆ, ಶಾಂತಿನಗರ ದರ್ಗಾಜೋಗಿಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.
6	4.ದರ್ಗಾಜೋಗಿಹಳ್ಳಿ	3. ದರ್ಗಾಜೋಗಿಹಳ್ಳಿ-3	3	ಅನುಸೂಚಿತ ಜಾತಿ	ಸುರೇಶ್‌ಕುಮಾರ್.ಎನ್. ಬಿನ್ ನಾರಾಯಣಸ್ವಾಮಿ.ಎಸ್. 10ನೇ ಕ್ರಾಸ್ ಶಾಂತಿನಗರ ದರ್ಗಾಜೋಗಿಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.
7	4.ದರ್ಗಾಜೋಗಿಹಳ್ಳಿ	3. ದರ್ಗಾಜೋಗಿಹಳ್ಳಿ-3		ಹಿಂದುಳಿದ ವರ್ಗ "ಅ"	ಬಿ.ಎಲ್.ರಾಮಪ್ರಸಾದ್ ಬಿನ್ ಬಿ.ಲಕ್ಷ್ಮೀನಾರಾಯಣಪ್ಪ ದರ್ಗಾಜೋಗಿಹಳ್ಳಿ ಗ್ರಾಮ, ದರ್ಗಾಜೋಗಿಹಳ್ಳಿ ಅಂಚೆದೊಡ್ಡಬಳ್ಳಾಪುರ ತಾಲ್ಲೂಕು.
8	4.ದರ್ಗಾಜೋಗಿಹಳ್ಳಿ	3. ದರ್ಗಾಜೋಗಿಹಳ್ಳಿ-3		ಸಾಮಾನ್ಯ ಮಹಿಳೆ	ಶಶಿಕಲಾ ನಾಗರಾಜು ಕೋಂ ನಾಗರಾಜು ದರ್ಗಾಜೋಗಿಹಳ್ಳಿ ಗ್ರಾಮ ದರ್ಗಾಜೋಗಿಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.
9	4.ದರ್ಗಾಜೋಗಿಹಳ್ಳಿ	4. ದರ್ಗಾಜೋಗಿಹಳ್ಳಿ-4	2	ಹಿಂದುಳಿದ ವರ್ಗ "ಅ" ಮಹಿಳೆ	ಯಾಸ್ಮೀನ್ ಕೋಂ ಅಸ್ಲಾಂ ದರ್ಗಾಜೋಗಿಹಳ್ಳಿ ಗ್ರಾಮ ದರ್ಗಾಜೋಗಿಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.

10	4.ದರ್ಗಾಜೋಗಿಹಳ್ಳಿ	4. ದರ್ಗಾಜೋಗಿಹಳ್ಳಿ-4		ಸಾಮಾನ್ಯ	ಜೆ.ಎಸ್.ನಾಗಭೂಷಣ (ಪುಟ್ಟಣ್ಣ) ಬಿನ್ ಶೇಖರಪ್ಪ ದರ್ಗಾಜೋಗಿಹಳ್ಳಿ ಗ್ರಾಮ ದರ್ಗಾಜೋಗಿಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.
11	4.ದರ್ಗಾಜೋಗಿಹಳ್ಳಿ	5.ದರ್ಗಾಜೋಗಿಹಳ್ಳಿ-5	3	ಅನುಸೂಚಿತ ಪಂಗಡ ಮಹಿಳೆ	ಆಂಜನಮ್ಮ ಕೋಂ ರಂಗಪ್ಪ ದರ್ಗಾಜೋಗಿಹಳ್ಳಿ ಗ್ರಾಮ ದರ್ಗಾಜೋಗಿಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.
12	4.ದರ್ಗಾಜೋಗಿಹಳ್ಳಿ	5.ದರ್ಗಾಜೋಗಿಹಳ್ಳಿ-5		ಹಿಂದುಳಿದ ವರ್ಗ "ಬ"	ಮಲ್ಲಪ್ಪ.ಜೆ.ವೈ ಬಿನ್ ಮಲ್ಲಪ್ಪ.ಎಸ್ ದರ್ಗಾಜೋಗಿಹಳ್ಳಿ ಗ್ರಾಮ ದರ್ಗಾಜೋಗಿಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.
13	4.ದರ್ಗಾಜೋಗಿಹಳ್ಳಿ	5.ದರ್ಗಾಜೋಗಿಹಳ್ಳಿ-5		ಸಾಮಾನ್ಯ ಮಹಿಳೆ	ರೇಣುಕಾ ಚಂದ್ರಶೇಖರ್ ಕೋಂ ಚಂದ್ರಶೇಖರ್ ದರ್ಗಾಜೋಗಿಹಳ್ಳಿ ಗ್ರಾಮ, ದರ್ಗಾಜೋಗಿಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.
14	4.ದರ್ಗಾಜೋಗಿಹಳ್ಳಿ	6.ದರ್ಗಾಜೋಗಿಹಳ್ಳಿ-6	2	ಸಾಮಾನ್ಯ ಮಹಿಳೆ	ಆನಂದಮ್ಮ.ಎನ್. ಕೋಂ ಮುನಿರಾಜು.ಹೆಚ್. 7ನೇ ಕ್ರಾಸ್ ಶಾಂತಿನಗರ ದರ್ಗಾಜೋಗಿಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.
15	4.ದರ್ಗಾಜೋಗಿಹಳ್ಳಿ	6.ದರ್ಗಾಜೋಗಿಹಳ್ಳಿ-6		ಸಾಮಾನ್ಯ	ಮಂಜುನಾಥ.(ಎಂ.ಎಲ್.ಎ) ಬಿನ್ ಚೆನ್ನಪ್ಪ 7ನೇ ಕ್ರಾಸ್ ಶಾಂತಿನಗರ ದರ್ಗಾಜೋಗಿಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.
16	4.ದರ್ಗಾಜೋಗಿಹಳ್ಳಿ	7.ದರ್ಗಾಜೋಗಿಹಳ್ಳಿ-7	2	ಹಿಂದುಳಿದ ವರ್ಗ "ಅ" ಮಹಿಳೆ	ಟಿ.ಪ್ರೇಮ ಜಿ ರಂಗಸ್ವಾಮಿ ಕೋಂ ಜಿ ರಂಗಸ್ವಾಮಿ 10ನೇ ಕ್ರಾಸ್ ಶಾಂತಿನಗರ ದರ್ಗಾಜೋಗಿಹಳ್ಳಿ ಅಂಚೆ, ದೊಡ್ಡಬಳ್ಳಾಪುರ ತಾಲ್ಲೂಕು.
17	4.ದರ್ಗಾಜೋಗಿಹಳ್ಳಿ	7.ದರ್ಗಾಜೋಗಿಹಳ್ಳಿ-7		ಸಾಮಾನ್ಯ	ದೊಡ್ಡನಂಜುಂಡಪ್ಪ ಬಿನ್ ಗಾಡಿನಂಜಪ್ಪ 7ನೇ ಕ್ರಾಸ್ ಶಾಂತಿನಗರ ದರ್ಗಾಜೋಗಿಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.
18	4.ದರ್ಗಾಜೋಗಿಹಳ್ಳಿ	8.ದರ್ಗಾಜೋಗಿಹಳ್ಳಿ-8	2	ಹಿಂದುಳಿದ ವರ್ಗ "ಅ" ಮಹಿಳೆ	ರಜಿಯಾ ಕೋಂ ಸುಬಾನ್ ಪಾಷ ದರ್ಗಾಜೋಗಿಹಳ್ಳಿ ಗ್ರಾಮ, ದರ್ಗಾಜೋಗಿಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.

19	4.ದರ್ಗಾಜೋಗಿಹಳ್ಳಿ	8.ದರ್ಗಾಜೋಗಿಹಳ್ಳಿ-8		ಸಾಮಾನ್ಯ	ಗಿರೀಶ್.ಎನ್. ಬಿನ್ ನಾರಾಯಣಪ್ಪ ದರ್ಗಾಜೋಗಿಹಳ್ಳಿ ಗ್ರಾಮ, ದರ್ಗಾಜೋಗಿಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.
20	4.ದರ್ಗಾಜೋಗಿಹಳ್ಳಿ	9.ದರ್ಗಾಜೋಗಿಹಳ್ಳಿ-9	3	ಹಿಂದುಳಿದ ವರ್ಗ "ಅ"	ಮೆಹಬೂಬ್‌ಖಾನ್ ಬಿನ್ ಅಹಮದ್ ಉಲ್ಲಾ 10ನೇ ಕ್ರಾಸ್ ಶಾಂತಿನಗರ ದರ್ಗಾಜೋಗಿಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.
21	4.ದರ್ಗಾಜೋಗಿಹಳ್ಳಿ	9.ದರ್ಗಾಜೋಗಿಹಳ್ಳಿ-9		ಸಾಮಾನ್ಯ ಮಹಿಳೆ	ಭಾಗ್ಯ.ಎನ್.ಎಂ ವೆಂಕಟೇಶ್ ಕೋಂ ಎಂ ವೆಂಕಟೇಶ್ 23ನೇ ಕ್ರಾಸ್ ಶಾಂತಿನಗರ ದರ್ಗಾಜೋಗಿಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.
22	4.ದರ್ಗಾಜೋಗಿಹಳ್ಳಿ	9.ದರ್ಗಾಜೋಗಿಹಳ್ಳಿ-9		ಸಾಮಾನ್ಯ	ಮುಜಾಹೀದ್ ಖಾನ್ ಬಿನ್ ಅಕ್ಬರ್ ಖಾನ್ ದರ್ಗಾಜೋಗಿಹಳ್ಳಿ ಗ್ರಾಮ, ದರ್ಗಾಜೋಗಿಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.
23	4.ದರ್ಗಾಜೋಗಿಹಳ್ಳಿ	10. ನಾಗಸಂದ್ರ	2	ಸಾಮಾನ್ಯ ಮಹಿಳೆ	ಜಯಶ್ರೀ.ಎಸ್. ಕೋಂ ನಂದೀಶ್.ಎನ್. ನಾಗಸಂದ್ರ ಗ್ರಾಮ, ಕೊಡಿಗೇಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.
24	4.ದರ್ಗಾಜೋಗಿಹಳ್ಳಿ	10. ನಾಗಸಂದ್ರ		ಸಾಮಾನ್ಯ	ಪ್ರಕಾಶ್.ಎ ಬಿನ್ ಅಪ್ಪಾಜಪ್ಪ ನಾಗಸಂದ್ರ ಗ್ರಾಮ, ಕೊಡಿಗೇಹಳ್ಳಿ ಅಂಚೆ ದೊಡ್ಡಬಳ್ಳಾಪುರ ತಾಲ್ಲೂಕು.

(ಶ್ರೀನಿವಾಸ್ ಕೆ, ಭಾ.ಆ.ಸೇ.)

ಜಿಲ್ಲಾಧಿಕಾರಿ

ಹಾಗೂ ಜಿಲ್ಲಾ ಚುನಾವಣಾಧಿಕಾರಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ.